



ನಿಮ್ಮ ಲಿವರ್ ಪರ್ವ ಎಷ್ಟು ದೇ?

ರೀಲೋ ಪೌರಾಣಿಕ ಕಥೆಯೊಂದು ಹಿಗಿದೆ. ದೇವಕುಮಾರ ಬ್ರಹ್ಮಮಾರ್ತಿಯಸ್ ಒಮ್ಮೆ ಮೇಲಿನಿಂದ ಭೂಮಿಯನ್ನು ಅಲ್ಲಿನ ಮಾನವರನ್ನು ಗಮನಿಸುತ್ತಾ ಇಧ್ರ. ‘ಪಾಪ, ಅವರೇಕೆ ಚಳಿಯಿಂದ ಇಮ್ಮು ನಡುಗುತ್ತಿದ್ದಾರೆ? ಅವರೇಕೆ ಹಸಿ ಆಹಾರವನೇ ತನ್ನತ್ತಿದ್ದಾರೆ?’ ಎಂದು ಚಿಂತಿಸುತ್ತಾ ದೇವಚಿತ ರೂಪ್ಯಾ ಬಳಿಗೆ ಹೋಗಿ, ‘ಅಪ್ಪಾ, ಮಾನವರಿಗೆ ಬೇಕಿಯನ್ನು ಕಳುಹಿಸಿಕೊಡು’ ಎಂದು ಬೇಕಿಕೊಂಡ. ತಂದೆ ಯಾವಾಗ ತನ್ನ ಬೇಕಿಕೆಯನ್ನು ಕಿರೀಗೆ ಹಾಕಿಕೊಳ್ಳಲಿಲ್ಲವೋ ಆಗ ಬ್ರಹ್ಮಮಾರ್ತಿಯಸ್, ಒಲಿಂಪಸ್ ಪರವತ ಹಕ್ಕಿ ಅತ್ಯಮಾಲ್ಯವಾದ ಬೇಕಿಯನ್ನು ಅಲ್ಲಿಂದ ಕದ್ದು ಮಾನವರಿಗೆ ಕಳುಹಿಸಿಕೊಟ್ಟ.

ಇದನ್ನು ತಿಳಿದ ರೂಪ್ಯಾ, ಕೋಪದಿಂದ ಕುದಿಯುತ್ತಾ ತನ್ನ ಅವಿಧೀಯ ಮಗನಿಗೆ ಭಯಾನಕ ಶಿಕ್ಕೆಯೊಂದನ್ನು ವಿಧಿಸಿದ. ಅವನನ್ನು ಒಂದು ಒಂದು ಬಂದೆ ಕಟ್ಟಿ ಹಾಕಿ, ಒಂದು ಹಂತು ಪ್ರತಿದಿನವೂ ಹಾರಿ ಒಂದು ಅವನ ಯಕ್ಕೆತನ್ನು ಕುಕ್ಕಿ ಕುಕ್ಕಿ ತಿನ್ನುವರೆ ಮಾಡಿದ. ಹಾಗೆಯೇ ಆಗಿ ಆ ಅಸಹನೀಯ ಬಾಧೆಯನ್ನು ಬ್ರಹ್ಮಮಾರ್ತಿಯಸ್ ಸಹಿಸುತ್ತಿದ್ದ. ಬೆಳಗಾಗುವುದರಲ್ಲಿ ಅವನ ಯಕ್ಕೆತ್ತು ಮತ್ತೆ ಮೊದಲ ಸ್ಥಿತಿಗೆ ಬರುತ್ತಿತ್ತು. ಮತ್ತೆ ಅದೇ ಹದ್ದು ಮತ್ತೆ ಅದೇ ನೋವು ವೇದನೆ!

ಹೌದು, ನಾವು ಯಕ್ಕೆತ್ತು, ಈಲಿ ಎಂದೆಲ್ಲಾ ಕರೆಯುವ ಲಿವರಿಗೆ ಅದ್ಯತವಾಗಿ ತನ್ನನ್ನು ನವೀಕರಿಸಿ ಕೊಳ್ಳುವ ಗುಣ ಇದೆ. ನಮ್ಮ ಶರೀರದ ಬಲ ಮೇಲಭಾಗ ದಲ್ಲಿರುವ ಹಾಗೂ ಉದರದ ಅಂಗಗಳಲ್ಲಿ ಅಲ್ಲಿದ್ದಾದ ಇದು, ನಮ್ಮನ್ನು ಏಮ್ಮೋ ವಿಧಾಗಳಲ್ಲಿ ರಕ್ತಸ್ತುದೆ. ನಾವು ದೂಳ, ಕ್ರಿಮಿಗಳು, ವಿಷಕಾರಕಗಳು ತುಂಬಿದ ಗಾಳಿಯನ್ನು ಉಸಿರಿನಲ್ಲಿ ಒಳಗೆಳಿದುಕೊಳ್ಳುತ್ತೇವೆ, ವಿಷಪೂರಿತ ಆಹಾರವನ್ನು ದಿನವೂ ಉಣಿತ್ತೇವೆ ಅದರೂ ನಾವು ಸಾಕಷ್ಟು ಅರೋಗ್ಯವಾಗಿಯೇ ಇದ್ದೆಂಬ್ಲೀ ಇದರ ಹಿಂದಿನ ರಹಸ್ಯ, ‘ನೀಲಕಂಠ’ನಾದ ಲಿವರ್ ನಲ್ಲಿ ಅಡಗಿದೆ! ಅದರ ನಿರ್ವಿಷಿಕರಣ ಶಕ್ತಿ ಅನನ್ಯ, ಅನೂಹ್ಯ!

ಲಿವರ್ ನ ಬಳ್ಳಿ ಒಂದು ಮೃತ್ಯುತ ಕೆಂಪು. ಅದು ನಮ್ಮ ಉದರದ ಬಲಮೇಲುಭಾಗದಲ್ಲಿ ಉಪಭ್ರಿತವಾಗಿರುವ ಅದರಲ್ಲಿ ತಯಾರಾಗುವ ವಸ್ತುಗಳ ಸಂಖ್ಯೆ ಅಪಾರ. ಅವುಗಳಲ್ಲಿಯೇ ಇತ್ತರ ರಸ (ಜ್ಯೋಲ್). ಆ ರಸ ಅಲ್ಲಿಂದ ಹೊರಟು ಸ್ತಿಕ್ಕೊಳ್ಳಲಿ ತಲ್ಪಿ ಮುಂದೆ ಬಿಟ್ಟು ಬಿಟ್ಟು ಕರ್ಜಿನ ಮೇಲುಭಾಗಕ್ಕೆ ಸುವಿಸುತ್ತದೆ. ಇದರಿಂದಲೇ ನಮ್ಮ ಆಹಾರದ ಅದರಲ್ಲಿ ಅದರಲ್ಲಿರುವ ಹೊಳ್ಳಿನಾಂತರ ಜೀವಣವಾಗುತ್ತದೆ.

ಲಿವರ್, ಹಲವಾರು ವಸ್ತುಗಳು ಶೇಖರವಾಗುವ ತಾಣವೂ ಹೌದು. ಪ್ರಮುಖವಾಗಿ ಗ್ಲೂಕೋಸ್ (ಗ್ಲೂಕೋಜ್) ಏ (12 ಮಿಗ್ರಾಗ್ರಾಂಗ್ರೆ ಬೇಕಾಗುವವನ್ನು ಇರುತ್ತದೆ) ‘ಬಿ 12’(3 ಮಿಗ್ರಾಂಗ್ರಾಂ), ‘ಡಿ’ (ಒಂದರಿಂದ 4 ತಿಂಗಳವರ್ಗೂ ಬೇಕಾಗುವವನ್ನು) ವಿಟೆಮಿನ್ ಗಳು, ಕಿಟ್ಟಿನಾಂಶ, ತಾಪ್ಯ ಇತ್ಯಾದಿಗಳೂ ಈ ಅಂಗ ಆಗಿರವಾಗಿದೆ. ಲಿವರ್ ಗೇ ಇರುವ ತಯಾರಕ ಶಕ್ತಿಯೂ ಅದ್ಯತಪೇ. ರಕ್ತರಸದಲ್ಲಿನ (ಪ್ಲಾಸ್ಮಾ) ಸಸಾರಜನಕಗಳು, ಕೆಲವು

ನಾವು ಯಕ್ಕೆತ್ತು, ಈಲಿ ಎಂದೆಲ್ಲಾ ಕರೆಯುವ ಲಿವರಿಗೆ ಅದ್ಯತವಾಗಿ ತನ್ನನ್ನು ನವೀಕರಿಸಿಕೊಳ್ಳುವ ಗುಣ ಇದೆ.

■ ಡಾ.ಲೀಲಾವತಿ ದೇವದಾಸ್

ರಸದೂತಗಳು, ರಕ್ತ ಹೆಪ್ಪುಗಟ್ಟಿಸುವ ಅನೇಕ ಅಂಶಗಳು, ಕೊಲೆಸ್ಟರಾಲ್, ಟ್ರಿಗ್ಲಿಸ್ಟ್ರೇಂಡ್ ಇತ್ಯಾದಿ ನಮ್ಮ ಆರೋಗ್ಯಕ್ಕೆ ಲಗ್ತುವಾದವು ಇಲ್ಲೇ ಸಿದ್ಧಾಗಾತ್ಮಕವೇ.

ಇಂತಹ ಅನನ್ಯ ಅಂಗಕ್ಕೆ 500 ಕ್ಷಿಂಟಲೂ ಹೆಚ್ಚು ಕರ್ತವ್ಯಗಳಿವೆ. ಹೆಚ್ಚುದ ಹಾಗೂ ಅವಧಿ ಮೀರಿದ ಕೆಂಪು ರಕ್ತಕಣಗಳು ಇಲ್ಲೇ ನಾಶವಾಗುತ್ತವೆ. ಇನ್ನುಲ್ಲಿ ಮತ್ತು ಇತರ ರಸದೂತಗಳನ್ನು ಬಿಡಬಿಡಿಯಾಗಿಸುತ್ತದೆ, ತ್ಯಾಜ್ಯವಸ್ತುಗಳನ್ನು ದೇಹದಿಂದ ಹೊರಗೊಯಲು ಲಿವರ್ ತುಂಬಾ ಸಹಾಯಕ.

ಆದರೆ ಒಂದು. ನಮ್ಮ ಆಹಾರದ ಕೊಳ್ಳಿನಾಂಶ ಶೇ.5-10ರ ಒಳಗಿರಬೇಕು. ಇದನ್ನು ಮೀರಿದರೆ ನಮಗೆ ಅಪಾಯ ಕಟ್ಟಿಟಿದ್ದು. ಹಾಗಾದಾಗ ಲಿವರ್ ನ ಜೀವಕೋಶಗಳು ಹಾಳಾಗಿ ಅಲ್ಲಿ ನಾರಿನಂತಹ ತುಂಬಿಕೊಳ್ಳುತ್ತದೆ. ಇದು ಅಲ್ಲಿನ ರಕ್ತದ ಹರಿವಿಗೆ ಅಡ್ಡಿ ತಂದು ಅದರ

ಕ್ರಮತೆಯನ್ನು ಕೆಡಹುತ್ತದೆ. ಈ ಬದಲಾವಣೆ ಲಿವರ್ ನ ಇತರ ಕರ್ತವ್ಯಗಳಿಗೂ ಉಣಿ ತರುತ್ತದೆ. ಈ ಪರಿಸ್ಥಿತಿಗೆ ‘ಸಿರ್ಲೋಸಿಸ್’ ಎನ್ನುತ್ತಾರೆ. ಇಂಥ ವ್ಯಕ್ತಿಗೆ ವಾಕರಿಕೆ, ವಾಂತಿಗಳಿಂಟಾಗಿ ಕಾಮಾಲೆಯೂ ಕಾಣಿಸಿಕೊಳ್ಳುತ್ತದೆ.

ರಕ್ತದ

‘ಬಿಲಿರೂಬಿನ್’

ಅಂತ ತೀರಾ

ಹೆಚ್ಚುಗೆ ಜಿವಕ್ಕೆ

ಕುತ್ತು ತರುತ್ತದೆ. ಸೂಕ್ತ

ರಕ್ತಪರಿಕ್ಷೇಪಣು ಈ ಸಮಸ್ಯೆಯ ಮೇಲೆ ಬೆಳೆಕು ಜೆಲ್ಲುತ್ತವೆ.

ಹೀಗೇಕಾಗುತ್ತದೆ?

* ಸೊಂಂಪು ಒಂದು ಕಾರಣ. ಇದನ್ನು ದೂರವಿಡಲು ಒಳ್ಳೆ ಲಿಕೆಗಳು ಲಭ್ಯವಿದೆ.

* ಮಟೊಸಿಸ್, ಕ್ಲೋಸಿಸ್ ಮುಂತಾದ ಪಾರಿಸಿಟ್ಸ್‌ಮೋಲ್ ಡೈಪ್ರಫಿಗಳನ್ನು ಆಗಿ ಹೆಚ್ಚಿಗೆ ಸೆವಿಸುವುದು ಸಿರ್ಲೋಸಿಸ್ ನ್ನು ತಂದಿದಬಹುದು.

* ಕ್ವಾನ್ಸರ್ ಗೆ ನೀಡುವ ಡೈಪ್ರಫಿಗಳು ಈ

ವಿಷಯದಲ್ಲಿ ಅಪರಾಧಿಗಳೇ,

* ಆದರೆ ಎಲ್ಲಿಂತಹ ಹೆಚ್ಚಿಗೆ ಮಿತಿಯನ್ನು ಮೀರಿದ ಮುದ್ದುಪಾನ ಈಲಿಯನ್ನು ಹಡಗಿಸಿಸುತ್ತದೆ. ಏಮ್ಮೋ ಯಿಂದಿಗೆ ಮುಂತಾದ ಪಾರಿಸಿಟ್ಸ್‌ಮೋಲ್ ಡೈಪ್ರಫಿಗಳನ್ನು ನಾವು ಈ ಮದ್ದಪಾನದ ಗೀಳಿನ ಕಾರಣ ಕೆಂದುಕೊಳ್ಳುತ್ತೀದ್ದೇವೆ.

* ಸಿರ್ಲೋಸಿಸ್ ಬಾರದಂತಹ ನೋಡಿಕೊಳ್ಳುವುದು ನಮ್ಮ ಕ್ಯೆಲ್ಲಿಲ್ಲದೆ. ಇದನ್ನು ನಾವು ಮರೆಯಬಾರದು. ಹಾಗಾಗಿ ನಿಮ್ಮ ಯಕ್ಕೆತನ್ನು ದಯವಿಟ್ಟು ಕಾಪಾಡಿಕೊಳ್ಳಿರಿ.

* ನಿಮ್ಮ ಆಹಾರದಲ್ಲಿ ಕೊಬ್ಬಿ ಕಡಿಮೆ ಮಟ್ಟದಲ್ಲಿಯೇ ಇರಲಿ.

* ಸಾಂದ್ರವಾದಮೂಲ ಬೆಕರಿ ತಿನಿಸುಗಳು ಬೇದ

* ನಿಮ್ಮ ಆಹಾರದಲ್ಲಿ ತರಕಾರಿಗಳೂ ಹಣ್ಣುಗಳೂ (ವಿಶೇಷವಾಗಿ ನಿಂಬೆ, ಕಿತ್ತಲೆ ಇತ್ಯಾದಿ ಈ ಹಣ್ಣುಗಳು) ಹೆಚ್ಚಾಗಿರಲಿ.

ನೆನನಿಡಿ. ನಮಗಿರುವುದೊಂದೇ ಲಿವರ್. ಈ ವಿಶ್ವ ಅಂಗವನ್ನು ಇನ್ನೂ ಕ್ಷೇತ್ರವಾಗಿ ತಯಾರಿಸಲು ಸಾಧ್ಯವಾಗಿಲ್ಲ! ಲಿವರ್ ಕಸಿ ಮಾತ್ರ ಉಲ್ಲಿಲ್ಲ. ಮಾಡುತ್ತಿದ್ದಾರೆ ಅವೇ ಹಿಗೆಲ್ಲಾ ಒದ್ದಾಡುವುದಕ್ಕಿಂತ ನಮಗೆ ಹುಟ್ಟಿಸಿದಲ್ಲಿ ದೊರಕಿರುವ ಈ ವಿಶ್ವ ಅಂಗವನ್ನು ಮೊದಲೆ ಕಾಪಾಡಿಕೊಳ್ಳೋಣ!

(ವ್ಯೇದ್ಯರು ಬೆಂಗಳೂರಿನಲ್ಲಿ ಸ್ತ್ರೀರೋಗ ತಜ್ಞ, ಸಂಪರ್ಕ: 9731178717)